



ಕರ್ನಾಟಕ ವಿಧಾನ ಪರಿಷತ್ತು

| | |
|------------------------------------|------------------------------------------------------------|
| ಹುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : | 1285 |
| ಸದಸ್ಯರ ಹೆಸರು : | ಶ್ರೀ ಶಶೀಲ್ ಜಿ.ನಮೋಶಿ (ಶ್ರೀಕೃಕರ ಕ್ಷೇತ್ರದಿಂದ ಉನಾಯಿತರಾದವರು) |
| ಉತ್ತರಿಸಬೇಕಾದ ದಿನಾಂಕ : | 19.03.2025 (ಕಂದಾಯ ಇಲಾಖೆಯಿಂದ ವರ್ಗಾವಣಗೊಂಡಿರುತ್ತದೆ) |
| ಉತ್ತರಿಸಬೇಕಾದ ಸಚಿವರು : | ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು. |

| ಪ್ರಶ್ನೆ | ಉತ್ತರ |
|-----------------------------------------------------------------------------------------------------------------------------------------------------------------------------------------------------------------------------------------------------|--------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|
| <p>ಅ) ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಯಾವ ಯಾವ ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ ಮತ್ತು ಯಾವ ಆಸ್ತಿಗಳು ಒಳಪಡುವುದಿಲ್ಲ; ಇ-ಖಾತಾ ಪ್ರಕ್ರಿಯೆಯಿಂದ ಆಸ್ತಿದಾರರಿಗೆ ಆಗುವ ಉಪಯೋಗಗಳು ಯಾವುವು; ಇ-ಖಾತಾದಲ್ಲಿರುವ ವಿವಿಧ ನಮೂನೆಯ ಖಾತೆಗಳು ಯಾವುವು;</p> | <p>ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕರ್ನಾಟಕ ಪೌರ ಪಾಲಿಕೆಗಳ ಕಾಯ್ದು, 1976 ರ ಕಲಂ 110 ರಲ್ಲಿ ವಿನಾಯಿತಿ ನೀಡಲಾಗಿರುವ ಕಟ್ಟಡ ಹಾಗೂ ಭೂಮಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕಟ್ಟಡಗಳಿಗೆ ಹಾಗೂ ಭೂಮಿಗೆ ಆಸ್ತಿ ತೆರಿಗೆ ಅನ್ವಯಿಸುತ್ತದೆ.</p> <p>ಇತರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಕರ್ನಾಟಕ ಪೌರ ಕಾಯ್ದು 1964 ರ ಕಲಂ 94(1-A) ಹಾಗೂ ಕಲಂ 94 A ರಡಿ ವಿನಾಯಿತಿ ನೀಡಲಾಗಿರುವ ಕಟ್ಟಡ ಹಾಗೂ ಭೂಮಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕಟ್ಟಡಗಳಿಗೆ ಹಾಗೂ ಭೂಮಿಗೆ ಆಸ್ತಿ ತೆರಿಗೆ ಅನ್ವಯಿಸುತ್ತದೆ.</p> <p>ಆಸ್ತಿದಾರರಿಗೆ ಇ-ಆಸ್ತಿ ತಂತ್ರಾಶ ಒಳಕೆ ಮಾಡಿ ಖಾತಾ ನೀಡಲಾಗುತ್ತಿದ್ದು, ಇವುಗಳಿಂದ ಸ್ವತ್ತಿನ ಮಾಲೀಕರಿಗೆ ತಮ್ಮ ಸ್ವತ್ತಿನ ಡಿಜಿಟಲ್ ಖಾತಾ ಸಿಗುವುದು.</p> <p>ತಂತ್ರಾಂಶದಲ್ಲಿ ಸ್ವಜಿಸಿದ ಖಾತೆಗಳಲ್ಲಿ ಸಕ್ಕೆಮು ಅಧಿಕಾರಿಯ ಡಿಜಿಟಲ್ ಸಹಿ ಇರುವುದರಿಂದ ನಕಲು ಮಾಡಲು ಅವಕಾಶವಿರುವುದಿಲ್ಲ.</p> <p>ಖಾತಾ ಪ್ರಕ್ರಿಯೆಗೆ ಇ-ಆಸ್ತಿ ಮತ್ತು ನೋಂದಣಿಗಾಗಿ ಇರುವ ಕಾವೇರಿ ತಂತ್ರಾಂಶ ಜೋಡಣ ಮಾಡಿರುವುದರಿಂದ ನೋಂದಣಿ ಪ್ರಕ್ರಿಯೆಗೆ ಅಧಿಕಾರಿ ಹಕ್ಕು ವರ್ಗಾವಣೆಗೆ ಯಾವುದೇ ಭೌತಿಕ ಖಾತಾ ದಾಖಲೆ ಹಾಗೂ ನೋಂದಾಯಿತೆ ಪತ್ರಗಳ ಅವಶ್ಯಕತೆ ಇರುವುದಿಲ್ಲ.</p> |
| <p>ಆ) ಎ-ಖಾತಾ ಹಾಗೂ ಬಿ-ಖಾತಾಗಳಿರುವ ವ್ಯಾತ್ಯಾಸಗಳು ಯಾವುವು; ಎ-ಖಾತಾ ಹಾಗೂ ಬಿ-ಖಾತಾಗಳಿಗಿರುವ ಅನುಕೂಲ ಮತ್ತು ಅನಾನುಕೂಲಗಳು ಯಾವುವು; (ವಿಸ್ತೃತ ವಿವರಣೆ ನೀಡುವುದು)</p> | <p>ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗಾಮರಾಣಾ, ಸರ್ಕಾರದಿಂದ ಹಕ್ಕು ಪತ್ರ/ ಮಂಜೂರಾತಿಯಾದ ಆಸ್ತಿಗಳು ಸಕ್ಕೆಮು ಪಾರ್ಥಿಕಾರದಿಂದ ಅನುಮೋದನೆಯಾದ ಬಡಾವಣೆಗಳಲ್ಲಿನ ಆಸ್ತಿಗಳನ್ನು ಅಧಿಕೃತ ಆಸ್ತಿಗಳಿಂದು ಪರಿಗಣಿಸಿ ಎ-ಖಾತಾ ಮಾಡಲಾಗುವುದು.</p> <p>ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸಕ್ಕೆಮು ಪಾರ್ಥಿಕಾರಗಳಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ಸ್ವತ್ತಗಳು, ಕಂದಾಯ ಭೂಮಿಯಲ್ಲಿ ಉವ ಲಿಭಜನೆ ಮಾಡಿ ನಿರ್ವೇಶನಗಳಿಗಾಗಿ ವಿಂಗಡಣ ಮಾಡಿರುವ ಸ್ವತ್ತಗಳು ಮತ್ತು ಅನಧಿಕೃತ ಕಟ್ಟಡಗಳನ್ನು ಅನಧಿಕೃತ ಸ್ವತ್ತಗಳಿಂದು ಹಾಗೂ ಬಿ-ಖಾತಾಗಳಿಂದು ಪರಿಗಣಿಸಲಾಗುವುದು.</p> |

| | | | |
|--|--|-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|---------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|
| | | <p>ಇವುಗಳೆಂದ ಸ್ಪೃತಿನ ಮಾಲೀಕರಿಗೆ ತಮ್ಮ ಸ್ಪೃತಿನ ಡಿಜಿಟಲ್ ಖಾತಾ ಸಿಗುವುದು. ಸ್ಪೃತಿನ ವಿವರಗಳನ್ನು ನಕ್ಷೆ ಮಾಡಲು ಅಥವಾ ಬೇರೆ ಯಾರೂ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿರುವುದಿಲ್ಲ.</p> <p>ಇ) ಕಳೆದ 20-25 ವರ್ಷಗಳ ಹಿಂದೆ ವಿವಿಧ ಬಡಾವಣೆಗಳಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಸುವ ಮೂಲಕ ಖರೀದಿ ಮಾಡಿದ ನಿವೇಶನದಾರರು ಈಗ ಸರ್ಕಾರವು ಅನಧಿಕೃತ ಬಡಾವಣೆ ಎಂದು ಹೇಳುತ್ತಿರುವುದರಿಂದ ಮತ್ತು ಅಪ್ಪಗಳಿಗೆ ಕೇವಲ ಬಿ-ಖಾತೆ ನೀಡಲು ಆದೇಶಿಸಿರುವುದರಿಂದ ಅದಕ್ಕಿರುವ ನೂನ್ಯತೆಗಳೆಂದ ಶೊಂದರೆಗಳೊಳಗಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ : ಈ ನೂನ್ಯತೆಗಳನ್ನು ಸರಿಪಡಿಸುವ ಬಗ್ಗೆ ಸರ್ಕಾರದ ನಿಲುವೇನು? (ವಿವರಣೆ ನೀಡುವುದು)</p> | <p>ಸ್ಥಾಮೆ ವಾಗ್ದಿಕಾರದಿಂದ ಅನುಮೋದನೆ ಪಡೆಯದೇ ಬಡಾವಣೆಗಳ ನಿರ್ಮಾಣ ಮಾಡಿ, ನಿವೇಶನಗಳನ್ನು ಮಾರಾಟ ಮಾಡಿದ್ದು, ಅಂತಹ ಸ್ಪೃತುಗಳನ್ನು ಅನಧಿಕೃತ ಸ್ಪೃತುಗಳಿಂದು ಪರಿಗಣಿಸಲಾಗಿರುತ್ತದೆ.</p> <p>ಸ್ವಲ್ಲಿಯ ಯೋಜನಾ ಪ್ರದೇಶ ಘೋಷಣೆಯಾಗಿರುವ ಪ್ರದೇಶಗಳಲ್ಲಿ ಮಹಾಯೋಜನೆ ಅನುಮೋದನೆಯಾಗಿರುವ ದಿನಾಂಕದಿಂದ ದಿನಾಂಕ: 19-10-2013 ರ ಪೂರ್ವದಲ್ಲಿ ಬಂದಿರುವ ಎಲ್ಲಾ ಅನಧಿಕೃತ ಅಭಿವೃದ್ಧಿಗಳನ್ನು ಸರ್ಕಾರವು ಅಧಿಸೂಚನೆ ಸಂಖ್ಯೆ: ನಾಳ/556/ಮೃಅಪಾ/2013(1) ದಿನಾಂಕ: 28-5-2014 ರಲ್ಲಿ Karnataka Town and Country Planning (Regularisation of unauthorised Development or Construction) Rules 2014 ಅನ್ನು ಜಾರಿಗೆ ತಂದಿರುತ್ತದೆ. ಸದರಿ ನಿಯಮಕ್ಕೆ ಮಾನ್ಯ ಸರ್ವೋಚ್ಚ ನಾಯಾಲಯವು SLP(C)No. (s) 956-957/2017 ರಂದು ಮಧ್ಯಂತರ ತಡೆಯಾಜ್ಞೆಯನ್ನು ನೀಡಿದ್ದು, ಮುಂದಿನ ಆದೇಶದವರೆಗೂ ಮುಂದುವರೆಸುವಂತೆ ಆದೇಶ ನೀಡಿರುತ್ತದೆ. ಈ ಕುರಿತು ಮಾನ್ಯ ಸರ್ವೋಚ್ಚ ನಾಯಾಲಯದ ಅಂತಿಮ ತೀವ್ರ ಬಂದ ನಂತರ ನಿಯಮನುಸಾರ ಮುಂದಿನ ಕ್ರಮವಹಿಸಲಾಗುವುದು.</p> |
|--|--|-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|---------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|

ಸಂಖ್ಯೆ: ನಾಳ 101 ಐಂಎನ್‌ಇ 2025 (ಇ)

(ಬಿ.ಸುರೇಶ್)

ನಗರಾಭಿವೃದ್ಧಿ ಹಾಗೂ ನಗರ
ಯೋಜನಾ ಸಚಿವರು